

ವೈಯಕ್ತಿಕ ಖಾತೆ ತೆರೆಯುವ ಅರ್ಜಿ ನಮೂನೆ (ಭಾಗ-2)

(ಉಳಿತಾಯ ಬ್ಯಾಂಕ್, ಚಾಲ್ತಿ ಖಾತೆ ಮತ್ತು ಅವಧಿ ಠೇವಣಿಗಳು)

ದಿನಾಂಕ:

ಸ್ವಾರ್ ಮಾರ್ಕ್(*) ಭರ್ತಿ ಮಾಡಲೇಬೇಕು ದಯವಿಟ್ಟು ದಪ್ಪ ಅಕ್ಷರಗಳಲ್ಲಿ ಭರ್ತಿ ಮಾಡುವುದು ಹಾಗೂ ಕಪ್ಪು ಇಂಕ್‌ನಲ್ಲಿ ಸಹಿ ಹಾಕಿರಿ

(ಕಚೇರಿ ಬಳಕೆಗಾಗಿ ಮಾತ್ರ)

ಪ್ರಥಮ ಅರ್ಜಿದಾರರ ಗ್ರಾಹಕ ಸಂಖ್ಯೆ:

ದ್ವಿತೀಯ ಅರ್ಜಿದಾರರ ಗ್ರಾಹಕ ಸಂಖ್ಯೆ:

ಖಾತೆ ಸಂಖ್ಯೆ:

ಬ್ಯಾಂಕ್/ತಾಖೆಯ ಹೆಸರು
ಮತ್ತು ಕೋಡ್ ನಂ.ಇರುವ
ರಬ್ಬರ್ ಸ್ಟಾಂಪ್ ಹಾಕುವುದು.

ನಾನು/ನಾವು ನಿಮ್ಮ ಶಾಖೆ/ಬ್ಯಾಂಕ್‌ನಲ್ಲಿ ಈ ಕೆಳಗಿನಂತೆ ನನ್ನ/ನಮ್ಮ ಠೇವಣಿ ಖಾತೆ ತೆರೆಯಬೇಕೆಂದು ವಿನಂತಿ: (ಸಂಬಂಧಿತ ಖಾತೆಯ ಮಾದರಿಗೆ ಟಿಕ್ (✓) ಗುರುತು ಹಾಕಿರಿ)

1. ಖಾತೆಯ ಮಾದರಿ

☐ ಉಳಿತಾಯ ಬ್ಯಾಂಕ್ ಖಾತೆ ☐ ಡಿವೈಡೆಡ್ ☐ ಬಿಎಸ್‌ಬಿಡಿಎ ಸಣ್ಣ ಖಾತೆ ☐ ಚಾಲ್ತಿ ಖಾತೆ (ವೈಯಕ್ತಿಕ) ☐ ನಿಗದಿತ ಠೇವಣಿ/ಆರ್ಟಿಕ್ಯಾಪಿಟಲ್‌ಗೈನ್ಸ್ (ಎಸ್‌ಬಿ)

2. ನಿರ್ವಹಣಾ ವಿಧಾನ

☐ ಸ್ವಯಂ ☐ ಷುರೂ ಅಥವಾ ಬದುಕಿರುವವರು ☐ ಯಾರಾದರೂಬ್ಬರು ಅಥವಾ ಬದುಕಿರುವವರು ☐ ಹಿಂದಿನ ಅಥವಾ ಬದುಕಿರುವವರು ☐ ಜಂಟಿ ನಿರ್ವಹಣೆ ☐ ಇತರೆ _____

3. ಅಗತ್ಯ ಸೇವೆಗಳು

1) ಎಟಿಎಂ-ಕಂ-ಡೆಬಿಟ್‌ಕಾರ್ಡ್

1ನೇ ಅರ್ಜಿದಾರ ☐ ಹೌದು ☐ ಇಲ್ಲ

2ನೇ ಅರ್ಜಿದಾರ ☐ ಹೌದು ☐ ಇಲ್ಲ

(ನಿಯಮಿತ ಎಸ್‌ಬಿ/ಚಾಲ್ತಿ ಖಾತೆಗಳಿಗೆ/ಕ್ಯಾಪಿಟಲ್‌ಗೈನ್ಸ್ (ಎಸ್‌ಬಿ) ಗಳಿಗೆ ಮಾತ್ರ)

(ನಿಯಮಿತ ಡಿವೈಡೆಡ್/ಸಣ್ಣ ಖಾತೆಗೆ ಲಭ್ಯವಿರುವುದಿಲ್ಲ)

3) ಇಂಟರ್‌ನೆಟ್ ಬ್ಯಾಂಕಿಂಗ್ ಅವಶ್ಯಕತೆ

ವ್ಯವಹಾರಗಳ ಹಕ್ಕುಗಳು ಅವಶ್ಯ

1ನೇ ಅರ್ಜಿದಾರ ☐ ಹೌದು ☐ ಇಲ್ಲ

2ನೇ ಅರ್ಜಿದಾರ ☐ ಹೌದು ☐ ಇಲ್ಲ

(ಒಬ್ಬರ ನಿರ್ವಹಣಾ ಖಾತೆಗೆ ಮತ್ತು ಇಬ್ಬರ ಅಥವಾ ಬದುಕಿರುವವರು ನಿರ್ವಹಿಸಬಲ್ಲ ಮಾದರಿಯ ಜಂಟಿ ಖಾತೆಗಳಿಗೆ ಮಾತ್ರ ಲಭ್ಯವಿರುತ್ತದೆ. ಹಿಂದಿನವರು ಅಥವಾ ಬದುಕಿರುವವರು ನಿರ್ವಹಿಸಬಲ್ಲ ಮಾದರಿಯ ಖಾತೆಗಾಗಿದ್ದಲ್ಲಿ, 1ನೇ ಅರ್ಜಿದಾರರಿಗೆ ಮಾತ್ರ ಐಎಂಐ ಸೌಲಭ್ಯ ಲಭ್ಯವಿರುತ್ತದೆ)

4) ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್‌ಅಲರ್ಟ್ ☐ ಹೌದು ☐ ಇಲ್ಲ

5) ಫೋನ್ ಬ್ಯಾಂಕಿಂಗ್ ಸೇವೆಗಳು ☐ ಹೌದು ☐ ಇಲ್ಲ

6) ಮೊಬೈಲ್ ಬ್ಯಾಂಕಿಂಗ್ ☐ ಹೌದು ☐ ಇಲ್ಲ

7) ಪಾಸ್‌ಬುಕ್‌ಅವಶ್ಯಕತೆ (ಉಳಿತಾಯ ಬ್ಯಾಂಕ್ ಖಾತೆಗೆ) ☐ ಹೌದು ☐ ಇಲ್ಲ

8) ಕಾಗದದ ಪ್ರತಿಗೆ ಬದಲಾಗಿ ಇ-ಸ್ಟೇಟ್‌ಮೆಂಟ್ (ಮಾಸಿಕ ಅವಧಿಗೆ) ☐ ಬೇಕು ☐ ಬೇಡ

ಕಾರ್ಡ್ ಮೇಲೆ ನಮೂದಿಸಬೇಕಾದ ಹೆಸರಿನ ಮಾದರಿ

ಕಾರ್ಡ್ ಮಾದರಿ

1ನೇ ಅರ್ಜಿದಾರ 2ನೇ ಅರ್ಜಿದಾರ

ಎ) ರುಪೇ ☐ ಎ) ರುಪೇ ☐

ಬಿ) ವಿಸಾ ☐ ಬಿ) ವಿಸಾ ☐

ಸಿ) ಮಾಸ್ಟರ್ ☐ ಸಿ) ಮಾಸ್ಟರ್ ☐

4. ನಿಗದಿತ ಠೇವಣಿ: ಕೆಳಗಿನ ಉತ್ತಮ/ಸೌಲಭ್ಯಗಳಿಗಾಗಿ ದಯವಿಟ್ಟು ಆಯ್ಕೆ / ವಿವರಗಳನ್ನು ನೀಡಿ

☐ ನಿಗದಿತ ಠೇವಣಿ (ಎಫ್‌ಡಿಆರ್) ☐ ಅನ್ಯಾಯಿತಿ ಠೇವಣಿ ☐ ಇಂಕ್ ಸೇವರ್ ☐ ಕ್ಯಾಪಿಟಲ್‌ಗೈನ್ಸ್ (ಟಿಡಿಆರ್)

ಮೊತ್ತ: ರೂ. _____ (ಅಕ್ಷರಗಳಲ್ಲಿ)

ಅವಧಿ: _____ ವರ್ಷ _____ ತಿಂಗಳು _____ ದಿನ

ಠೇವಣಿದಾರರು ಅನಕ್ಷರಸ್ಥರಾಗಿದ್ದಲ್ಲಿ
ಧೃವೀಕರಿಸಿದ ಅಧಿಕಾರಿಯ ಹೆಸರು

ಸಹಿ

ನಿಗದಿತ ಠೇವಣಿ ಆಗಿದ್ದಲ್ಲಿ, ಬಡ್ಡಿ ಪಾವತಿಸುವಿಕೆ# ☐ ಮಾಸಿಕ ☐ ತ್ರೈಮಾಸಿಕ ☐ ಕ್ವಾರ್ಟರ್ ತ್ರೈಮಾಸಿಕ ☐ ಅರ್ಧ ವಾರ್ಷಿಕ ☐ ವಾರ್ಷಿಕ

ಪಕ್ಷತೆಯ ಸೂಚನೆಗಳು@ ☐ ಸ್ವಯಂರಿಯಾಯಿತಿ ಅಸಲು & ಹಿಂಪಡೆ ಬಡ್ಡಿ ☐ ಸ್ವಯಂರಿಯಾಯಿತಿ ಅಸಲು & ಬಡ್ಡಿ ☐ ಅಸಲು & ಬಡ್ಡಿ ಪಾವತಿ ☐ ಭಾಗಶಃ ಮೊತ್ತ ರೂ. _____ ಜೊತೆಗೆ ಸ್ವಯಂರಿಯಾಯಿತಿ

*(ನವೀಕರಣ ದಿನಾಂಕದಂದು ಚಾಲ್ತಿಯಲ್ಲಿರುವ ಬಡ್ಡಿದರದಲ್ಲಿ ಇದೇ ರೀತಿಯ ಅವಧಿಗೆ ಸ್ವಯಂ ನವೀಕರಣ ಮಾಡಲಾಗುತ್ತದೆ.)

@#(ಪಾವತಿಸಬೇಕಾದ ಎಲ್ಲ ಬಡ್ಡಿ ಮತ್ತು ಪಕ್ಷತಾ ಸೂಚನೆಗಳ ಆಯ್ಕೆಗಳನ್ನು ಎಲ್ಲಾ ಬ್ಯಾಂಕ್‌ಗಳಿಂದ ನೀಡಲಾಗುವುದಿಲ್ಲ. ಲಭ್ಯವಿರುವ ಆಯ್ಕೆಗಳಿಗಾಗಿ ಸಂಬಂಧಿತ ಬ್ಯಾಂಕ್‌ಗಳಲ್ಲಿ ವಿಚಾರಿಸಿ.)

ಪಾವತಿ ಸೂಚನೆಗಳು (ವಾಯಿದೆಯ ನಂತರದ ಒಟ್ಟು ಹಣ / ಉಳಿಕೆ ಹಣ):

☐ ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿ ಆಕೌಂಟ್ ನಂ.

☐ ಬ್ಯಾಂಕ್‌ನ ಚೆಕ್/ಡ್ರಾಫ್ಟ್ ನೀಡಿ

5. ಆಟೋ ಸ್ಟೀಪ್

ಠೇವಣಿ ಮಾದರಿ ☐ ನಿಗದಿತ ಠೇವಣಿ (ಎಫ್‌ಡಿಆರ್) ಠೇವಣಿ ಅವಧಿ: _____ ವರ್ಷ _____ ತಿಂಗಳು.

ಸಾಮಾನ್ಯವಾಗಿ ಉಳಿತಾಯ ಬ್ಯಾಂಕ್ ಖಾತೆಗೆ ಮತ್ತು ಚಾಲ್ತಿ ಖಾತೆಗೆ ಅನ್ವಯಿಸುವ ಸೇವಾ ಶುಲ್ಕಗಳನ್ನು ನನ್ನ/ನಮ್ಮ ಖಾತೆಯಿಂದ ಪಡೆದುಕೊಳ್ಳಲು ನಾನು/ನಾವು ಈ ಮೂಲಕ ಸಮ್ಮತಿಸುತ್ತೇನೆ/ವೆ. ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಆಟೋ ಸ್ಟೀಪ್ ಚಾಲನೆಗೊಳಿಸಲು ನನ್ನ/ನಮ್ಮ ಉಳಿತಾಯ ಬ್ಯಾಂಕ್/ಚಾಲ್ತಿ ಖಾತೆಯಿಂದ ಹಣ ಪಡೆದುಕೊಳ್ಳಲು ನಾನು/ನಾವು ಸಮ್ಮತಿಸುತ್ತೇನೆ/ವೆ.

ಸಂಪರ್ಕ ಮಾಡಲಾದ ಉಳಿತಾಯ/ಚಾಲ್ತಿ ಖಾತೆ ನಂಬರ್

ಆಟೋ ಸ್ಟೀಪ್ ಬ್ರೇಕಿಂಗ್‌ಗಾಗಿ ರಿವರ್ಸ್ ಸ್ಟೀಪ್ ಅಡಿಯಲ್ಲಿ, ಆಟೋ ಸ್ಟೀಪ್ ಬ್ರೋಕರ್ ವಿಧಾನ: ☐ ಮೊದಲನೆಯದು ಕೊನೆಯಲ್ಲಿ ☐ ಮೊದಲನೆಯದು ಮೊದಲಿಗೆ

(* ನಾವು ಕಾಲೇಬಲ್ ಡೆಪಾಸಿಟ್‌ಗಳಿಗೆ ಆಟೋ ಸ್ಟೀಪ್ ಸೌಲಭ್ಯವಿರುವುದಿಲ್ಲ.)

6. ☐ ರಿಕರಿಂಗ್ ಡೆಪಾಸಿಟ್ ☐ ಧನವರ್ಷ

☐ ಮಾಸಿಕ/ಮೂಲ ಮಾಸಿಕ ಕಂತು: ರೂ. _____ ರೂ. (ಅಕ್ಷರಗಳಲ್ಲಿ) ಅವಧಿ: _____ ವರ್ಷ _____ ತಿಂಗಳು

☐ ಸ್ಟಾಂಡಿಂಗ್ ಸೂಚನೆ (ಇರುವುದಾದರೆ) ಡಿವೈಡ್ ಖಾತೆ ಸಂಖ್ಯೆ:

☐ ಪಕ್ಷಗೊಂಡಾಗ ಹಣವನ್ನು ಪಾವತಿಸಬೇಕಾದ ಖಾತೆ ಸಂಖ್ಯೆ:

☐ ಬ್ಯಾಂಕ್‌ನ ಚೆಕ್/ಡ್ರಾಫ್ಟ್ ನೀಡಿರಿ ಎಫ್‌ಡಿಆರ್/ಕೆಡಿಆರ್ ನೀಡಿರಿ ಅವಧಿ ವರ್ಷ ತಿಂಗಳು ದಿನ

ಮೇಲ್ಕಾಣಿಸಿದ ಅವಧಿ ಠೇವಣಿ ಖಾತೆಗೆ ಅನ್ವಯಿಸುವ ಟಿಡಿಎಸ್ ಮೊತ್ತವನ್ನು ದಯವಿಟ್ಟು ಈ ಖಾತೆಯಿಂದ

ಕಡಿತಗೊಳಿಸಬಹುದು (ಜಂಟಿ ಖಾತೆಗಳಿಗೆ ಆದಾಯ ತೆರಿಗೆ ಕಾನೂನಿನ ಉಪಬಂಧಗಳು ಪ್ರಮುಖ / ಮೊದಲನೇ ಖಾತೆದಾರರಿಗೆ ಮಾತ್ರ ಅನ್ವಯಿಸುತ್ತದೆ)

ನಮೂನೆ ಡಿಎ-1 (ನಾಮ ನಿರ್ದೇಶನ ಅರ್ಜಿ ನಮೂನೆ)

ನೊಂದಣಿ ಸಂಖ್ಯೆ

ಖಾತೆ ಸಂಖ್ಯೆ:

ಹೆಸರು:

ನಾಟನಿಯ ಮೊಬೈಲ್ ಸಂಬರ್

(ಅರ್ಜಿದಾರರ ಸಹಿ/ಅರ್ಜಿದಾರರ ಹೆಚ್ಚಿನ ಗುರುತು)

(ಅರ್ಜಿದಾರರ ಸಹಿ/ಅರ್ಜಿದಾರರ ಹೆಚ್ಚಿನಗುರುತು)

ಖಾತೆ ತೆರೆಯಬಹುದು	ದಿನಾಂಕ:	(ಅಧಿಕೃತದಾರರ ಸಹಿ)
1) ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ನಂ.:		
2) ಇಂಟರ್‌ನೆಟ್ ಬ್ಯಾಂಕಿಂಗ್ ವೀಕ್ಷಣಾ ಹಕ್ಕುಗಳು ☐ ವಹಿವಾಟು ಹಕ್ಕುಗಳು ☐ ನೀಡಲಾದ ದಿನಾಂಕ:		
3) ಎಟಿಎಂಕಾರ್ಡ್ ಮಾಹಿತಿ ಸಂವಹನ ದಿನಾಂಕ:		
4) ನಾಮ ನಿರ್ದೇಶನಕ್ರಮ ಸಂಖ್ಯೆ:		
5) ಪ್ರಾರಂಭದ ಮಿತಿ:		
6) ಫೋನ್ ಬ್ಯಾಂಕಿಂಗ್:		

ಉಳಿತಾಯ ಬ್ಯಾಂಕ್ ಖಾತೆ ತೆರೆಯುವ ಪರತ್ತು ಮತ್ತು ನಿಬಂಧನೆಗಳು

1. ಡೆಬಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್/ಎಸ್ಎಎಸ್ಎಸ್ ಬ್ಯಾಂಕಿಂಗ್/ಚಿಲ್ಡ್ರನ್-ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್/ವರ್ಕಾಯರ್ ಬ್ಯಾಂಕಿಂಗ್ ಮತ್ತು ಇತರ ಯಾವುದೇ ಸೌಲಭ್ಯಗಳು ಸೇರಿದಂತೆ ಆದರೆ ಸೀಮಿತವಾಗಿರದ ಬ್ಯಾಂಕ್ ಪರತ್ತು ಮತ್ತು ನಿಬಂಧನೆಗಳು ಹಾಗೂ ಬ್ಯಾಂಕ್ ನೀಡುವ ವಿವಿಧ ಸೇವೆಗಳ ಸಂಬಂಧಿಸಿದವುಗಳನ್ನು ನಾನು ಓದಿದ್ದೇನೆ ಮತ್ತು ಅರ್ಥ ಮಾಡಿಕೊಂಡಿದ್ದೇನೆ ಎಂದು ನಾನು ಈ ಮೂಲಕ ದೃಢೀಕರಿಸುತ್ತೇನೆ ಹಾಗೂ ಘೋಷಿಸುತ್ತೇನೆ. ಸುತ್ಯೋಲಿಗಳು, ಅಧಿಸೂಚನೆಗಳು, ನೋಟ್ ಬೋರ್ಡ್/ನಿಬಂಧನೆಗಳು/ಪ್ರತಿಭಾ ಪ್ರಕಟಣೆಗಳು ಮುಂತಾದವುಗಳ ಮೂಲಕ ಪ್ರಕಟವಾದ ಬ್ಯಾಂಕ್ ನಿಯಂತ್ರಕ ಸರ್ಕಾರವರು ಕಾಲಕಾಲಕ್ಕೆ ತಿದ್ದುಪಡಿ ಮಾಡಿದ/ಮಾರ್ಪಡಿಸಿದ ನಿಯಮಗಳಂತೆಯೇ ಬದಲಾಗಬಹುದಾದ ನಾನು ಒಪ್ಪುತ್ತೇನೆ. ಅಂತಹ ತಿದ್ದುಪಡಿಗಳು/ಮಾರ್ಪಡಿಕೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಸೂಚನೆ ನೀಡುವ ಹಕ್ಕುಗಳನ್ನು ನಾನು ಮಾನ್ಯ ಮಾಡುತ್ತೇನೆ. ನನ್ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್/ಪಿನ್/ಪಿಆರ್‌ಸಿ ಅಡಿಯಲ್ಲಿ ಅಂತಹ ಬ್ಯಾಂಕ್, ಚಿಲ್ಡ್ರನ್-ಬ್ಯಾಂಕಿಂಗ್/ಎಸ್ಎಸ್ಎಸ್ಎಸ್ ಬ್ಯಾಂಕಿಂಗ್ ಮೂಲಕ ನನ್ನ ಖಾತೆ(ಗಳಲ್ಲಿ) ನಡೆಯುವ ವಹಿವಾಟುಗಳು ಮತ್ತು ವಿನಂತಿಗಳು ನನ್ನ ಮೇಲೆ ಕಾನೂನುಬದ್ಧವಾಗಿ ಬಂಧಿಸಲ್ಪಡುತ್ತವೆ ಮತ್ತು ಗೌಪ್ಯತೆಯ ನಿರ್ವಹಣೆಗೆ ಮತ್ತು ಅಂತಹ ವಿಷಯಗಳಲ್ಲಿ ದೃಢೀಕರಣ ರುಜುವಾತುಗಳು ಹಾಗೂ ಇತರ ಯಾವುದೇ ಮಾಹಿತಿ/ವಿವರಗಳು/ಪಿಆರ್‌ಸಿ/ಪಿನ್ ಇತ್ಯಾದಿಗಳ ಗೌಪ್ಯತೆಗಳಿಗೆ ನಾನು ಜವಾಬ್ದಾರನ್ನಾಗುತ್ತೇನೆ ಎಂದು ನಾನು ಒಪ್ಪುತ್ತೇನೆ. ನಾನು ಬ್ಯಾಂಕಿಗೆ ಅಧಿಕಾರ ನೀಡುತ್ತೇನೆ ಮತ್ತು ನನಗೆ ಯಾವುದೇ ಸೂಚನೆ ಇಲ್ಲದೆ ನನ್ನ ಖಾತೆಯನ್ನು ಮುಚ್ಚಲು/ನಿಲ್ಲಿಸಲು ಒಪ್ಪುತ್ತೇನೆ. ನನ್ನ ಸಂಪತ್ತಿನ ವಿವರಗಳನ್ನು ಅಥವಾ ಸಂಪತ್ತಿನಲ್ಲಿನ ಯಾವುದೇ ಬದಲಾವಣೆಯ ಬಗ್ಗೆ ಬ್ಯಾಂಕ್ ತಿಳಿಸಲು ನಾನು ಈ ಮೂಲಕ ಕೈಗೊಳ್ಳುತ್ತೇನೆ.
2. ಆಧಾರ್ ವಿವರಗಳ ಆಧಾರದ ಮೇಲೆ ತೆರೆಯಲಾದ ಖಾತೆಗಳಿಗೆ ಸಂಬಂಧಿಸಿದಂತೆ, ಪಿಎಂಎಸ್, 2002ರ ಅಡಿಯಲ್ಲಿನ ಕೆಪೈಸಿ ಮಾನದಂಡಗಳ ಅನುಸರಣೆಗೆ ಸಂಬಂಧಿಸಿದಂತೆ ಗುರುತಿಸುವಿಕೆ ಮತ್ತು/ಅಥವಾ ವಿವರಗಳ ಮೂಲವಾಗಿ ಯುಎಐಎಐ ನೀಡಿದ ಆಧಾರ್ ಕಾರ್ಡ್‌ನ್ನು ನಾನು ಸ್ವಯಂ ಪ್ರೇರಣೆಯಿಂದ ಸಲ್ಲಿಸಿದ್ದೇನೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ ಹಾಗೂ ನಾನು ಈ ಮೂಲಕ ಒಪ್ಪುತ್ತೇನೆ. ಬ್ಯಾಂಕ್‌ಯು ಐಡಿಎಐ ಜೊತೆಗೆ 'ಆದನ್ನು ಪರಿಶೀಲಿಸಬಹುದು ಮತ್ತು ಬಯಸಿದರೆ ದೃಢೀಕರಣದ ಮೂಲಕ ಗುರುತನ್ನು ಮತ್ತು ವಿವರಗಳನ್ನು ಬ್ಯಾಂಕ್ ಬಿಡುಗಡೆ ಮಾಡಲು ಯುಎಐಎಐ ಸ್ಪಷ್ಟವಾಗಿ ಅಧಿಕಾರ ನೀಡಬಹುದು. ಈ ಖಾತೆಯಲ್ಲಿ ಧಾರತ ಸರ್ಕಾರದಿಂದ (ಜಿಎಐ) ಎಲ್‌ಎಐ ಸದ್ವಿಧಿ ಸೇರಿದಂತೆ ನೇರ ಲಾಭ ವರ್ಗಾವಣೆಯನ್ನು (ಡಿಬಿಐ) ಸ್ವೀಕರಿಸಲು ನನಗೆ ಅನುವು ಮಾಡಿಕೊಡಲು ಈ ಖಾತೆಯನ್ನು ಎಸ್‌ಪಿಎಐ ಮ್ಯಾಪರ್‌ನೊಂದಿಗೆ ಸಿಟಿ ಮಾಡಲು ನಾನು ಬಯಸುತ್ತೇನೆ. ಒಂದಕ್ಕಿಂತ ಹೆಚ್ಚು ಲಾಭ ವರ್ಗಾವಣೆ ನಡೆಯದಿದ್ದರೆ, ಈ ಖಾತೆಯಲ್ಲಿ ಎಲ್ಲಾ ಲಾಭ ವರ್ಗಾವಣೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
3. ಅನ್ವಯವಾಗುವ ಯಾವುದೇ ಕಾನೂನು/ನಿಯಂತ್ರಕ/ಪ್ರಭುದರ್ಶನ ಅಥವಾ ಇತರ ನಿಬಂಧನೆಗಳಿಂದ ಖಾತೆಗಳನ್ನು ತೆರೆಯುವ ಮತ್ತು/ಅಥವಾ ನಿರ್ವಹಿಸುವುದರಿಂದ ಅಥವಾ ಬ್ಯಾಂಕಿನೊಂದಿಗೆ ಯಾವುದೇ ರೀತಿಯಲ್ಲಿ ವಹಿವಾಟು ನಡೆಸದಂತೆ ನಾನು ತಡೆಯುವುದಿಲ್ಲ/ನಿಷೇಧಿಸಲಾಗಿಲ್ಲ ಎಂದು ನಾನು ದೃಢೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.
4. ನನ್ನ ವೈಯಕ್ತಿಕ ಕೆಪೈಸಿ ವಿವರಗಳನ್ನು ಕೇಂದ್ರ ಕೆಪೈಸಿ ನೋಂದಾವಣೆಗೆ ಅಥವಾ ಇನ್ನಾವುದೇ ಸಮರ್ಥ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ನಾನು ಒಪ್ಪುತ್ತೇನೆ. ನನ್ನ ನೋಂದಾಯಿತ ಮೊಬೈಲ್ ಸಂಖ್ಯೆ/ಇ-ಮೇಲ್ ಸಲ್ಲಿಸಿ/ಎಸ್ಎಸ್ಎಸ್/ಎ-ಮೇಲ್ ಮೂಲಕ ಬ್ಯಾಂಕ್/ಕೇಂದ್ರ ಕೆಪೈಸಿ ನೋಂದಾವಣೆ/ಜಿಎಐ/ಆರ್‌ಬಿಎಐ ಅಥವಾ ಇನ್ನಾವುದೇ ಪ್ರಾಧಿಕಾರದಿಂದ ಮಾಹಿತಿಯನ್ನು ಸ್ವೀಕರಿಸಲು ನಾನು ಈ ಮೂಲಕ ಒಪ್ಪುತ್ತೇನೆ. ಅಂತಹ ಯಾವುದೇ ಎಸ್ಎಸ್ಎಸ್ಎಸ್/ಇ-ಮೇಲ್ ಸ್ವೀಕರಿಸದಿರುವುದು ಸಹಜವಾಗಿ ಬ್ಯಾಂಕ್‌ಯು ಯಾವುದೇ ನಷ್ಟ ಅಥವಾ ಹಾನಿಗಳಿಗೆ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ನಾನು ಒಪ್ಪುತ್ತೇನೆ.
5. 2015ರ ಆಗಸ್ಟ್ 7ರ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಡಿಐ) ಅಧಿಸೂಚನೆ ಸಂಖ್ಯೆ ಎಸ್.ಒ.2155(ಇ) ಸೂಚಿಸಿದಂತೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 285ಬಿಎ ಅಡಿಯಲ್ಲಿ ಅನ್ವಯವಾಗುವ ನಿಯಮಗಳ ಪ್ರಕಾರ ನನ್ನ ಸ್ವಾಮ್ಯವನ್ನು ಘೋಷಿಸಿದ್ದೇನೆ ಎಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ ಹಾಗೂ ಆರ್‌ಬಿಎಐ ಸುತ್ಯೋಲಿ ಉದ್ದೇಶದ ಸಂಖ್ಯೆ ಡಿಆರ್‌ಎಂ.ಎಂ.ಎಲ್.ಬಿ.ಸಂಖ್ಯೆ 36/4.01.001/2015-16 ದಿನಾಂಕ 28 ಆಗಸ್ಟ್ 2015 ಯಾವುದೇ ಮಾರ್ಪಡ/ತಿದ್ದುಪಡಿ ಸೇರಿದಂತೆ.
6. ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ, ಆದಕೆ ಸಂಬಂಧಿಸಿದ ನಿಯಮಗಳು ಮತ್ತು ಈ ವಿಷಯದಲ್ಲಿ ಸರ್ಕಾರ/ಆರ್‌ಬಿಎಐ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ವಸ್ತುಸ್ಥಿತಿ ಮತ್ತು/ಅಥವಾ ಅದರಲ್ಲಿ ನಿಗದಿಪಡಿಸಿದ ಇತರ ಮಾನದಂಡಗಳನ್ನು ಅವಲಂಬಿಸಿ, ವಿವರಿಸಿ ಖಾತೆಗಳ ತೆರಿಗೆ ಅನುಸರಣೆ ಮತ್ತು ಸಾಮಾನ್ಯ ವರದಿ ಮಾನದಂಡಗಳು ಮತ್ತು/ಅಥವಾ ಯಾವುದೇ ರೀತಿಯ ವ್ಯವಸ್ಥೆಗಾಗಿ ಸಂಬಂಧಿಸಿದಂತೆ ಅಂತರ್-ಸರ್ಕಾರ ಒಪ್ಪಂದಗಳ ಪ್ರಕಾರ ಕಟ್ಟಡಾಡುಗಳನ್ನು ಅನುಸರಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಡಿಐ) ಅಥವಾ ಇತರ ಸರ್ಕಾರ ಸಂಸ್ಥೆಗಳಿಗೆ ನಿಗದಿತ ಸ್ವರೂಪಕ್ಕೆ ಅನುಗುಣವಾಗಿ ನನ್ನ ಖಾತೆ(ಗಳಿಗೆ) ಸಂಬಂಧಿಸಿದ ವಿವರಗಳನ್ನು ಬ್ಯಾಂಕ್ ವರದಿ ಮಾಡಬೇಕಾಗಿಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ, ಅಂಗೀಕರಿಸಿದ್ದೇನೆ ಮತ್ತು ಅಧಿಕೃತಗೊಳಿಸಿದ್ದೇನೆ.
7. ಸಾಲದ ಖಾತೆಯನ್ನು ತೆರೆಯಲು ಮತ್ತು ಇಲ್ಲಿ ಅಥವಾ ವೆಬ್‌ಸೈಟ್ ಮೂಲಕ/ಎಲೆಕ್ಟ್ರಾನಿಕ್ ಮೂಲಕ ನನಗೆ ಸಹಿ ಮಾಡಿದ/ದೃಢೀಕರಿಸಿದ ಮಾಹಿತಿಯನ್ನು ನಾನು ಪ್ರಮಾಣೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ ಹಾಗೂ ಸಾಲದ ಖಾತೆಯನ್ನು ತೆರೆಯಲು ಮತ್ತು ಇತರ ಸೇವೆಗಳನ್ನು ಪಡೆದುಕೊಳ್ಳಲು ನಾನು ಒದಗಿಸಿದ ದಾಖಲಾತಿ ಮಾರ್ಪಡೆಗಳು ನನ್ನ ಜ್ಞಾನ ಮತ್ತು ನಂಬಿಕೆಯ ಪ್ರಕಾರ ಅತ್ಯುತ್ತಮವಾದವು, ನಿಜ, ಸರಿಯಾದ ಮತ್ತು ಸಂಪೂರ್ಣ ಹಾಗೂ ನನ್ನ ಖಾತೆಯ ಮೌಲ್ಯಮಾಪನ/ವರ್ಗೀಕರಣದ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ವಸ್ತು ವಿಷಯವನ್ನು ನಾನು ಯು.ಎಸ್.ಎ. ವರದಿ ಮಾಡಬಹುದಾದ ಖಾತೆ ಅಥವಾ ಇತರ ವರದಿ ಮಾಡಬಹುದಾದ ಖಾತೆಯಾಗಿ ತಡೆಹಿಡಿದು, ಒಂದು ವೇಳೆ ನಾನು ಒದಗಿಸಿದ ಯಾವುದೇ ಮಾಹಿತಿ ಅಥವಾ ವಿವರಗಳು ದೋಷಪೂರಿತ ಅಥವಾ ಸುಳ್ಳು ಅಥವಾ ದಿಕ್ಕು ತಪ್ಪಿನವು ಅಥವಾ ತಪ್ಪಾಗಿ ನಿರೂಪಿಸಲ್ಪಟ್ಟವು ಕಂಡುಬಂದಲ್ಲಿ, ನಾನು ಅದಕ್ಕೆ ಹೊಣೆಗಾರ ಆಗಬಹುದೆಂದು ನನಗೆ ತಿಳಿದಿದೆ.
8. ಬದಲಾವಣೆಯ ದಿನಾಂಕದಿಂದ 330 ದಿನಗಳನ್ನು ಮೀರಿದ ಯಾವುದೇ ಸಂದರ್ಭದಲ್ಲಿ, ಇಲ್ಲಿ / ಅಥವಾ ಇಲ್ಲಿದ್ದರೆ ಒದಗಿಸಿದ ಮಾಹಿತಿಯಲ್ಲಿ ಸಂಭವಿಸಬಹುದಾದ ಯಾವುದೇ ಬದಲಾವಣೆ, ಹಾಗೆಯೇ ನಾನು ಒದಗಿಸಿದ ದಾಖಲಾತಿ ಮಾರ್ಪಡೆಗಳಲ್ಲಿ ಅಥವಾ ಯಾವುದಾದರೂ ಇದ್ದರೆ ತಕ್ಷಣ ಘೋಷಿಸುವ ಮತ್ತು ಬಹಿರಂಗಪಡಿಸುವ ಅಥವಾ ಪ್ರಮಾಣೀಕರಣವು ತಪ್ಪಾಗುತ್ತದೆ ಅಥವಾ ಬದಲಾವಣೆಗೆ ಒಳಗಾಗುತ್ತದೆ ಆದರೆ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ. ದಾಖಲಾತಿ ಮಾರ್ಪಡೆಗೆ ಜೊತೆಗೆ ಕಾಣಾ ಮತ್ತು ಮಾನ್ಯ ಸ್ವ-ಪ್ರಮಾಣೀಕರಣವನ್ನು ಒದಗಿಸಲು ನಾನು ಮತ್ತಷ್ಟು ಕೈಗೊಳ್ಳುತ್ತೇನೆ ಹಾಗೂ ಆಗತ್ಯವಿದ್ದಾಗ ಇಲ್ಲಿ ನೀಡಲಾಗಿರುವ ಎಲ್ಲಾ ಘೋಷಣೆ ಮತ್ತು ಕಾಯ್ದೆಗಳು ಮೇಲಿನಂತೆ ಪರಿಷ್ಕೃತ ಸ್ವ-ಪ್ರಮಾಣೀಕರಣವನ್ನು ನೀಡಿದ ಹೊರತು ನಾನು ಬ್ಯಾಂಕಿಗೆ ಒದಗಿಸಿದ ಅಂತಹ ಎಲ್ಲಾ ಮಾರ್ಪಡ/ತಿದ್ದುಪಡಿ ಮಾಡಿದ ದಾಖಲೆ/ಮಾಹಿತಿಗೂ ಅನ್ವಯಿಸುತ್ತದೆ.
9. ಈಗ ಅಥವಾ ಭವಿಷ್ಯದಲ್ಲಿ ನನಗೆ ತಿಳಿಸಿರುವ ಯಾವುದೇ ವಸ್ತು ವಿಷಯ/ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ನನ್ನ ವೈಯಕ್ತಿಕ ಅಥವಾ ನಿಗದಿತ ಅವಧಿಯಲ್ಲಿ ದಾಖಲೆಗಳು/ಮಾಹಿತಿ/ಇತರ ವಿವರಗಳಲ್ಲಿನ ಯಾವುದೇ ಕೊರತೆಯನ್ನು ಪರಿಹರಿಸುವಲ್ಲಿ ನನ್ನ ವೈಯಕ್ತಿಕತೆಯ ಖಾತೆಯನ್ನು ಬಳಸುವುದರಿಂದ ನನ್ನನ್ನು ಅಮಾನ್ಯಗೊಳಿಸಬಹುದು ಮತ್ತು ಬ್ಯಾಂಕ್ ನನ್ನ ಖಾತೆಯ ಕಾರ್ಯಾಚರಣೆಗಳಲ್ಲಿ ನಿರ್ಬಂಧಗಳನ್ನು ಹೇರುವ ಅಥವಾ ಅದನ್ನು ಮುಚ್ಚುವ ಅಥವಾ ಯಾವುದೇ ನಿಯಂತ್ರಕ ಮತ್ತು/ಅಥವಾ ಈ ಉದ್ದೇಶಕ್ಕಾಗಿ ಧಾರತ ಸರ್ಕಾರ/ಆರ್‌ಬಿಎಐ ನಿಂದ ರೂಪಿಸಲ್ಪಟ್ಟ ಯಾವುದೇ ಪ್ರಾಧಿಕಾರಕ್ಕೆ ವರದಿ ಮಾಡುವ ಅಥವಾ ಸೂಕ್ತವೆಂದು ಪರಿಗಣಿಸಬಹುದಾದ ಬ್ಯಾಂಕ್‌ನಿಂದ ಕಾಲ ಕಾಲಕ್ಕೆ ಸಿಬಿಡಿ/ಆರ್‌ಬಿಎಐ/ಜಿಎಐ ಹೊರಡಿಸಿದ ಮಾರ್ಗಸೂಚಿಗಳ ಅಡಿಯಲ್ಲಿ ದಾಖಲಾತಿ ಕ್ರಮ ತೆಗೆದುಕೊಳ್ಳುವ ಹಕ್ಕಿನೊಳಗೆ ಇರಲಿ.
10. ಮೇಲಿನ ವಿಷಯದಲ್ಲಿ ಧಾರತದಲ್ಲಿ ಅಥವಾ ವಿದೇಶದಲ್ಲಿ ಕಾನೂನಿನ ಯಾವುದೇ ಬದಲಾವಣೆಯ ಕಾರಣದಿಂದಾಗಿ ಒದಗಿಸಲು ಬ್ಯಾಂಕ್ ಅಥವಾ ಇತರ ಯಾವುದೇ ವಿವರಗಳನ್ನು ನೀಡಲು ನಾನು ಒಪ್ಪುತ್ತೇನೆ.
11. ಇಲ್ಲಿ ಒದಗಿಸಲಾದ ವಿವರಗಳಲ್ಲಿನ ಯಾವುದೇ ದೋಷ/ತಪ್ಪಿನ ಕಾರಣದಿಂದಾಗಿ ಅಥವಾ ನನ್ನಿಂದ ತಪ್ಪಾದ ಅಥವಾ ಅಸೂಚ್ಯ ಮಾಹಿತಿಯನ್ನು ಒದಗಿಸಿರುವ ಕಾರಣದಿಂದಾಗಿ ಬ್ಯಾಂಕ್ ಆಗಬಹುದಾದ ಯಾವುದೇ ನಷ್ಟ/ಹಾನಿಯನ್ನು ಭರಿಸುತ್ತೇನೆ.
12. ಬ್ಯಾಂಕ್ ಆಗತ್ಯವಿರುವಂತೆ ಅವತರಕ ಮುದ್ರಣಗಳಲ್ಲಿ ಕೆಎಫ್‌ಸಿ ವಿವರಗಳನ್ನು ನಮೀಕರಿಸಲು ಹೊಸ ಕೆಪೈಸಿ ದಾಖಲೆಗಳೊಂದಿಗೆ ಡೇಟಾ/ಮಾಹಿತಿಯನ್ನು ಸಲ್ಲಿಸಲು ನಾನು ಕೈಗೊಳ್ಳುತ್ತೇನೆ.
13. ಖಾತೆಯನ್ನು ಸಕ್ರಿಯಗೊಳಿಸಲಾಗುವುದು ಮತ್ತು ಬ್ಯಾಂಕ್‌ನಿಂದ ಕೆಎಫ್‌ಸಿ ಸಂಬಂಧಿಸಿದ ಗ್ರಾಹಕ ಶ್ರಸ್ತೆ ಪೂರ್ಣಗೊಂಡ ನಂತರವೇ ಸಾಲುಗಳನ್ನು ಅನುಮತಿಸಲಾಗುವುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
14. ಒಂದು ವೇಳೆ ಪ್ಯಾಸ್ ಇಲ್ಲದೆಯೇ ಖಾತೆಯನ್ನು ತೆರೆದರೆ, ಧಾರತ ಸರ್ಕಾರದಿಂದ ಸೂಚಿಸಬಹುದಾದ ದಿನಾಂಕದಂದು ಅಥವಾ ಮೊದಲು ಪ್ಯಾಸ್ ಸಲ್ಲಿಸಲು ನಾನು ಪ್ರಯತ್ನಿಸುತ್ತೇನೆ. ಅದು ವಿಫಲವಾದರೆ ಹಣಕಾಸುಬಿಟ್ಟುಕೊಡುವ (ದಾಖಲೆಗಳ ನಿರ್ವಹಣೆ) ನಿಯಮಗಳು, 2005ರ ಪ್ರಕಾರ ಪ್ಯಾಸ್ ಸಲ್ಲಿಸುವ ಸಮಯದವರೆಗೆ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
15. ಒಂದು ವೇಳೆ ಖಾತೆ ತೆರೆಯುವ ಸಮಯದಲ್ಲಿ ಪ್ರಸ್ತುತ ವಿವರಗಳಾಗಿ ಪರಿಗಣಿಸಲಾದ ಒದಗಿಸಿರುವ ಸಲ್ಲಿಸಿದ, ಖಾತೆ ತೆರೆಯುವ ದಿನಾಂಕದಿಂದ 3 ತಿಂಗಳೊಳಗೆ ಆಧಾರ್ ಅಥವಾ ಪ್ರಸ್ತುತ ವಿವರಗಳನ್ನು ಹೊಂದಿರುವ ಯಾವುದೇ ಒದಗಿಸಿ ಸಲ್ಲಿಸಲು ನಾನು ಕೈಗೊಳ್ಳುತ್ತೇನೆ, ನಾವು ಸಮಯದಲ್ಲಿ ಜಿಎಐ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ, ಅದು ವಿಫಲವಾದರೆ ನನ್ನ ಖಾತೆ ಸ್ವೀಕರಿಸಲ್ಪಡುವುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
16. ನಾನು ಇಂಟರ್ನೆಟ್ ಬ್ಯಾಂಕಿಂಗ್ ಕೆಎಫ್‌ಸಿ ಪಿಎಂಎಸ್ ಕಾರ್ಡ್/ಚೆಕ್‌ಬುಕ್ ಅನ್ನು ಹೊಂದಿರುವ ಸ್ವಾತಂತ್ರ್ಯ ಕೆಎಫ್‌ಸಿ ಅನ್ನು ಸ್ವೀಕರಿಸಿದ್ದೇನೆ ಮತ್ತು ಕೆಎಫ್‌ಸಿ ವಿಷಯಗಳ ಯಾವುದೇ ದುರುಪಯೋಗ/ತಪ್ಪಾದ ಸಂದರ್ಭದಲ್ಲಿ, ಯಾವುದೇ ನಷ್ಟ/ಹಾನಿಗಳಿಗೆ ಬ್ಯಾಂಕ್ ಜವಾಬ್ದಾರಿಯಿಲ್ಲ ಎಂದು ಅರ್ಥ ಮಾಡಿಕೊಂಡಿದ್ದೇನೆ.
17. ವ್ಯವಹಾರೀತರ/ವಾಣಿಜ್ಯೀತರ ಸ್ವರೂಪದ ವಹಿವಾಟುಗಳನ್ನು ನಡೆಸಲು ಉಳಿತಾಯ ಬ್ಯಾಂಕ್ ಖಾತೆಯನ್ನು ನನ್ನಿಂದ ಬಳಸಲಾಗುವುದು ಎಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ. ಅಂತಹ ವಹಿವಾಟುಗಳು ಅಥವಾ ವಾಣಿಜ್ಯ/ವ್ಯವಹಾರ/ಸಂಶಯಾಸ್ಪದ ಅಥವಾ ಅನೇಕತರದ ಧಾರತವಿವರದಾದ ಯಾವುದೇ ವಹಿವಾಟುಗಳು ಸಂಭವಿಸಿದಲ್ಲಿ, ಅಂತಹ ಖಾತೆಗಳಲ್ಲಿನ ಕಾರ್ಯಾಚರಣೆಯನ್ನು ಏಕಪಕ್ಷೀಯವಾಗಿ ಸ್ವೀಕರಿಸುವುದು ಮತ್ತು/ಅಥವಾ ಖಾತೆಯನ್ನು ಮುಚ್ಚುವ ಹಕ್ಕನ್ನು ಬ್ಯಾಂಕ್ ಹೊಂದಿದೆ.
18. ಈ ಅವಶ್ಯಕತೆಗಳು ಪರಿಷ್ಕರಣೆ/ಬದಲಾವಣೆಗಳಿಗೆ ಒಳಪಟ್ಟಿರುತ್ತವೆ ಮತ್ತು ಅಂತಹ ಪರಿಷ್ಕರಣೆ/ಬದಲಾವಣೆಗಳನ್ನು ಬ್ಯಾಂಕ್ ನೈಟ್‌ನಲ್ಲಿ ಆಲ್‌ಲೇಡ್ ಮಾಡಲಾಗುವುದು ಅದು ಸೂಚನೆಯಾಗಿ ನನಗೆ ಸ್ವೀಕರಣವಾಗಿರುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಖಾತೆಯನ್ನು ತೆರೆಯಲು ಮತ್ತು ನೀಡಲು ಸರಾಸರಿ ಮಾಸಿಕ ಬ್ಯಾಲನ್ಸ್ (ಎಎಂಐ) ಅವಶ್ಯಕತೆಯ ಬಗ್ಗೆ ನನಗೆ ಸೂಚಿಸಲಾಗಿದೆ.
19. ಬಿಎಸ್‌ಬಿಡಿ ಖಾತೆಯ ಉತ್ಪನ್ನ ವೈಶಿಷ್ಟ್ಯಗಳನ್ನು ನನಗೆ ವಿವರಿಸಲಾಗಿದೆ ಎಂದು ನಾನು ಖಚಿತಪಡಿಸುತ್ತೇನೆ (ಬಿಎಸ್‌ಬಿಡಿ ಖಾತೆ ಅರ್ಜಿದಾರರಾಗಿ ಅನ್ವಯಿಸುತ್ತದೆ).
20. ಸಣ್ಣ ಖಾತೆಗಳ ಅನ್ವಯ ಈ ಖಾತೆಯು ಪ್ರಾರಂಭದ 12 ತಿಂಗಳು ಮಾತ್ರ ಕಾರ್ಯನಿರ್ವಹಿಸಬಹುದು. ಹಾಗೂ ಅಧಿಕೃತ ಸಂಯುಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ ಮತ್ತು 12 ತಿಂಗಳೂ ವಿಶ್ವಸಂಪಾದಕ ಎಂಬುದನ್ನು ಅರಿತಿದ್ದೇನೆ. ಈ ಸಂಪೂರ್ಣ ವಿನಾಯಿತಿಗಳು / ಸಡಿಲಿಕೆಗಳನ್ನು 24 ತಿಂಗಳುಗಳ ನಂತರ ಪರಿಶೀಲಿಸಲಾಗುತ್ತದೆ.
21. ನನ್ನ ಮೊಬೈಲ್ ಸಂಖ್ಯೆಯನ್ನು ನಾನು ಒದಗಿಸಿದ್ದರೆ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಹೊರತುಪಡಿಸಿ ಯಾವುದೇ ಎಲೆಕ್ಟ್ರಾನಿಕ್ ವಹಿವಾಟಿನ ಸೌಲಭ್ಯಕ್ಕೆ ನಾನು ಅರ್ಹನಾಗಿರುವುದಿಲ್ಲ ಎಂದು ನನಗೆ ಸೂಚಿಸಲಾಗಿದೆ.
22. (ಸಮಾಜಿಕಲ್ಯಾಣ ಸೌಲಭ್ಯಗಳ ಪ್ರಯೋಜನಕ್ಕಾಗಿ ತೆರೆಯಲಾದ ಖಾತೆಗಳಿಗೆ ಅನ್ವಯಿಸುತ್ತದೆ) ಈ ಖಾತೆಯನ್ನು ಬಿಎಸ್‌ಬಿಡಿ ವರ್ಗದಲ್ಲಿ ತೆರೆಯಲಾಗುವುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಬಿಎಸ್‌ಬಿಡಿ ಖಾತೆಯಲ್ಲಿ ಮುಂದುವರಿಯಲು ನಾನು ಬಯಸಿದ್ದಲ್ಲಿ ಮತ್ತು ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಗೆ ಬದಲಾಯಿಸಲು ನಾನು ಬಯಸಿದರೆ, ನಿಯಮಿತ ಉಳಿತಾಯ ಬ್ಯಾಂಕ್ ಖಾತೆಗೆ ಅನ್ವಯವಾಗುವ ಸರಾಸರಿ ಮಾಸಿಕ ಬಾಕಿ (ಎಎಂಐ) ಅನ್ನು ನಾನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಾನು ಬಿಎಸ್‌ಬಿಡಿ ಇಂದ ನಿಯಮಿತ ಉಳಿತಾಯ ಬ್ಯಾಂಕ್ ಖಾತೆಗೆ ಬದಲಾಯಿಸಿದರೆ ಖಾತೆಯಲ್ಲಿ ಎಎಂಐ ಅನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ.
23. (ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆಯಲಾದ ಖಾತೆಗಳಿಗೆ ಅನ್ವಯಿಸುತ್ತದೆ) ಅರ್ಜಿದಾರನು ಪ್ರಾಪ್ತ ವಯಸ್ಸಿನವರ ನಂತರ ಸರಾಸರಿ ಮಾಸಿಕ ಬಾಕಿ ಮತ್ತು ನಿರ್ವಹಣೆ ಇಲ್ಲದ ದಂದರೆ ಅವಶ್ಯಕತೆಗಳು ಈ ಖಾತೆಯಲ್ಲಿ ಅನ್ವಯವಾಗುತ್ತವೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದ್ದರಿಂದ ಪ್ರಾಪ್ತ ವಯಸ್ಸನ್ನು ಹೊಂದಿದ ದಿನಾಂಕದಿಂದ ಸರಾಸರಿ ಮಾಸಿಕ ಬಾಕಿ (ಎಎಂಐ) ಅನ್ನು ಕಾಯ್ದುಕೊಳ್ಳಲು ನಾನು ಕೈಗೊಳ್ಳುತ್ತೇನೆ.
24. ಮೇಲೆ ತಿಳಿಸಲಾದ ವಿವರಗಳು ನನ್ನ ಜ್ಞಾನ ಮತ್ತು ನಂಬಿಕೆಯ ಅತ್ಯುತ್ತಮವಾದವು ಎಂದು ನಾನು ಈ ಮೂಲಕ ಘೋಷಿಸುತ್ತೇನೆ ಮತ್ತು ಮೇಲಿನ ಯಾವುದೇ ಮಾಹಿತಿಯು ದೋಷಪೂರಿತ ಅಥವಾ ಸುಳ್ಳು ಅಥವಾ ದಿಕ್ಕು ತಪ್ಪಿನವು ಅಥವಾ ತಪ್ಪಾಗಿ ನಿರೂಪಿಸಲ್ಪಟ್ಟವು ಎಂದು ಕಂಡು ಬಂದಲ್ಲಿ ತಕ್ಷಣವೇ ಅದರಲ್ಲಿನ ಯಾವುದೇ ಬದಲಾವಣೆಗಳನ್ನು ನಿಮಗೆ ತಿಳಿಸಲು ನಾನು ಪ್ರಯತ್ನಿಸುತ್ತೇನೆ. ನಾನು ಅದಕ್ಕೆ ಹೊಣೆಗಾರ ಆಗಬಹುದು ಎಂದು ನನಗೆ ತಿಳಿದಿದೆ.
25. ನಾನು ವರ್ಷವಾರ್ಸು ಕರೆನ್ಸಿ ವಹಿವಾಟು ಮಾಡುವುದಿಲ್ಲ ಮತ್ತು ವರ್ಷವಾರ್ಸು ಕರೆನ್ಸಿ ಸಂಬಂಧಿತ ಯಾವುದೇ ಸೇವೆಗಳಿಗೆ ಅಥವಾ ವ್ಯಕ್ತಿಗೆ ಅಥವಾ ಸಂಸ್ಥೆಗೆ ವರ್ಷವಾರ್ಸು ಕರೆನ್ಸಿಗಳ ವ್ಯವಹಾರ ಅಥವಾ ವ್ಯವಹಾರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ನಾನು ಖಾತೆಯನ್ನು ಬಳಸುವುದಿಲ್ಲ ಎಂದು ಈ ಮೂಲಕ ಖಚಿತಪಡಿಸುತ್ತೇನೆ ಹಾಗೂ ಅಂಗೀಕರಿಸುತ್ತೇನೆ.
26. ಒಂದು ಹಣಕಾಸು ವರ್ಷದಲ್ಲಿ 04 ಬಾರಿ ಹಣಕಾಸು ಕೊರತೆಯಿಂದಾಗಿ, ಸಾಲ ಮರುಪಾವತಿಗೆ ನೀಡಲಾಗಿದ್ದ ಸ್ಟಾಂಡಿಂಗ್ ಇನ್‌ಸ್ಟೆನ್ಸ್ ವಿಫಲವಾದಲ್ಲಿ/ಚೆಕ್/ಎಸ್ಎಎಎಎ/ಇಎಎಎ ಅಮಾನ್ಯಗೊಂಡಲ್ಲಿ, ಹೊಸ ಚೆಕ್‌ಬುಕ್ ಅನ್ನು ನೀಡಲಾಗುವುದಿಲ್ಲ ಮತ್ತು ಖಾತೆಯನ್ನು ಮುಚ್ಚಬೇಕೆಂದು ಪರಿಗಣಿಸಲಾಗುತ್ತದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
27. ಖಾತೆಯ ಉತ್ಪನ್ನ ವೈಶಿಷ್ಟ್ಯಗಳನ್ನು ನನಗೆ ವಿವರಿಸಲಾಗಿದೆ ಎಂದು ನಾನು/ನಾವು ಖಚಿತಪಡಿಸುತ್ತೇವೆ.
28. ಉಳಿತಾಯ ಬ್ಯಾಂಕ್ ಖಾತೆಯ ನೀತಿ ಮತ್ತು ನಿಯಮಗಳನ್ನು ನಾನು ಸ್ವೀಕರಿಸುತ್ತೇನೆ ಅಂಗೀಕರಿಸಿದ್ದೇನೆ.

(ಅರ್ಜಿದಾರರ ಸಹಿ/ಅರ್ಜಿದಾರರ ಹೆಬ್ಬೆಟ್ಟನ ಗುರುತು)

(ಅರ್ಜಿದಾರರ ಸಹಿ/ಅರ್ಜಿದಾರರ ಹೆಬ್ಬೆಟ್ಟನ ಗುರುತು)

ಸ್ವೀಕೃತಿ ಡಿಎ-1

ನೀವು ಕೆಳಗಿನವರ ಹೆಸರಿಗೆ ನೀಡಿರುವ ನಾಮ ನಿರ್ದೇಶನವನ್ನು ನಾವು ಅಂಗೀಕರಿಸಿದ್ದೇವೆ:

ದಿನಾಂಕ:

ನಾಮನಿರುವ ಹೆಸರು ವಯಸ್ಸು: ವರ್ಷ:

ನಿಮ್ಮ ವಿಶ್ವಾಸಿ

ಸಂಭದಿತ ಖಾತೆಯ ಸಂಖ್ಯೆ

ಮೊಹರು ಮತ್ತು ಬ್ಯಾಂಕ್ ಅಧಿಕಾರಿಯ ಸಹಿ

ನೋಂದಣಿ ಸಂಖ್ಯೆ

ಉಳಿತಾಯ ಬ್ಯಾಂಕ್‌ಖಾತೆ ನಿಯಮಗಳು (ಸಂಕ್ಷಿಪ್ತ)

ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ. ಮಾರ್ಗಸೂಚಿಗಳು: ಖಾತೆ ತೆರೆಯಲು ಅಗತ್ಯವಿರುವ ಅವಶ್ಯಕತೆಗಳನ್ನು ಪೂರೈಸಬಲ್ಲ ಯಾವುದೇ ವ್ಯಕ್ತಿಯೊಬ್ಬ, ನಿರ್ದಿಷ್ಟ ನಿಯಮಗಳನ್ನು ಅನುಸರಣೆಯನ್ನು ಒಪ್ಪಿಕೊಂಡು, ಬ್ಯಾಂಕ್‌ಗೆ ಅಗತ್ಯವಿರುವ ಅವನ/ಅವಳ ಗುರುತಿನ ಪತ್ರ ಮತ್ತು ವಿಳಾಸ ಮೂಲಕ ಪತ್ರಗಳನ್ನು ಒದಗಿಸುವ ಮೂಲಕ ಒಂದು ಉಳಿತಾಯ ಬ್ಯಾಂಕ್‌ಖಾತೆ ತೆರೆಯಬಹುದು.

ನಾಮ ನಿರ್ದೇಶನ ಮತ್ತು ಸವೈವರ್‌ಶಿಪ್ ಸೌಲಭ್ಯ: ಉಳಿತಾಯ ಬ್ಯಾಂಕ್‌ಖಾತೆಗಳಿಗೆ ನಾಮ ನಿರ್ದೇಶನ ಸೌಲಭ್ಯವಿರುತ್ತದೆ ಮತ್ತು ಭವಿಷ್ಯದಲ್ಲಿ ಕಂಡರಿಯದ ಸಂದರ್ಭಗಳಲ್ಲಿ, ಉತ್ತರಾಧಿಕಾರಿಗಳಿಗೆ ಸುಲಭವಾಗಿ ಕ್ಷೇಮ ಇತ್ಯರ್ಥಗಳು ಲಭಿಸುವಂತಾಗಲು ಸದರಿ ಖಾತೆದಾರರು ನಾಮ ನಿರ್ದೇಶನ ಸೌಲಭ್ಯ ಪಡೆದುಕೊಳ್ಳಲು ಸೂಚಿಸಲಾಗಿದೆ. ಈ ನಾಮ ನಿರ್ದೇಶನವನ್ನು ಕೇವಲ ಒಬ್ಬರ ಹೆಸರಿಗೆ ಮಾತ್ರ ಪಡೆಯಬಹುದಾಗಿರುತ್ತದೆ. ಒಂದು ವೇಳೆ ನಾಮ ನಿರ್ದೇಶನ ಸೌಲಭ್ಯ ಪಡೆಯಲು ಬಯಸುವುದಿಲ್ಲ ಎಂದಾದಲ್ಲಿ, ಏಕೆ ಎಂಬ ವಾಸ್ತವ ಅಂಶವನ್ನು ಖಾತೆ ತೆರೆಯುವ ಅರ್ಜಿ ನಮೂನೆಯಲ್ಲಿ ದಾಖಲಿಸಿ ಸಹಿ ಹಾಕತಕ್ಕದ್ದು. ಬದುಕಿರುವವರ ಪ್ರಯೋಜನದ ಜೊತೆಗೆ ಜಂಟಿ ಖಾತೆಯನ್ನು, ಅಂತಹ ಸಂದರ್ಭಗಳಲ್ಲಿ ಬದುಕಿರುವವರು ನಿರ್ವಹಣೆ ಮಾಡಬಹುದು.

ಖಾತೆಯ ಮಾದರಿಗಳು, ಬ್ಯಾಲ್ಯಾನ್ ನಿಯಮ ಮತ್ತು ಸೇವಾ ಶುಲ್ಕಗಳು: ಅರ್ಜಿದಾರರು ಚೆಕ್‌ಬುಕ್ ಸೌಲಭ್ಯ ಸಮೇತ ಅಥವಾ ಚೆಕ್‌ಬುಕ್ ಇಲ್ಲದೆ ಕೂಡ ಖಾತೆ ತೆರೆಯಬಹುದಾಗಿದೆ. ಉಳಿತಾಯ ಬ್ಯಾಂಕ್ ಖಾತೆಗಳಿಗೆ ನಿಗದಿಪಡಿಸಲಾಗಿರುವ, ಪ್ರಸ್ತುತ ಬಾಲೆಯಲ್ಲಿರುವ ಮಾಸಿಕ ಸರಾಸರಿ ಬ್ಯಾಲ್ಯಾನ್ ಮತ್ತು ಕನಿಷ್ಠ ಬ್ಯಾಲ್ಯಾನ್ ನಿರ್ವಹಣೆ ಮಾಡದಿರುವುದಕ್ಕೆ ನಿಗದಿಪಡಿಸಲಾಗಿರುವ ಶುಲ್ಕಗಳ ವಿವರಗಳು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಹಾಗೂ ಬ್ಯಾಂಕ್‌ನ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆಯಬಹುದು. ಅಪ್ರಾಪ್ತರ ಖಾತೆಗಳನ್ನು ಹೊರತುಪಡಿಸಿದಂತೆ, ಇನ್ನಿತರ ಉಳಿತಾಯ ಬ್ಯಾಂಕ್ ಖಾತೆಗಳಿಗೆ ಗರಿಷ್ಠ ಬ್ಯಾಲ್ಯಾನ್ ನಿರ್ವಹಣೆಗೆ ಯಾವುದೇ ಮಿತಿಬಿಡುವುದಿಲ್ಲ.

ಅಪ್ರಾಪ್ತರ ಖಾತೆಗಳು: ಸಮಾನ ರೀತಿಯಾಗಿ ಸಹಿ ಹಾಕಲು ಬದ್ಧರಾಗಿರುವ ಮತ್ತು ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ತಮ್ಮ ಹೆಸರಿನಲ್ಲಿಯೇ ಖಾತೆ ತೆರೆಯಬಹುದು ಮತ್ತು ಆ ಖಾತೆಯಲ್ಲಿ ಗರಿಷ್ಠ ರೂ. 10,00,000/- (ರೂ. ಹತ್ತು ಲಕ್ಷಮಾತ್ರ) ನಿರ್ವಹಿಸಬಹುದು. ಅಪ್ರಾಪ್ತರು ತಮ್ಮ ಪೋಷಕರ ಜೊತೆಗೂಡಿ ಜಂಟಿ ಖಾತೆಗಳನ್ನು ತೆರೆಯಬಹುದು.

ಖಾತೆತೆರೆಯುವುದು ಹೇಗೆ?: ಸಾಮಾನ್ಯವಾಗಿ, ಅರ್ಜಿದಾರರು ವ್ಯಕ್ತಿಗತವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಖಾತೆ ತೆರೆಯುವ ಔಪಚಾರಿಕತೆಗಳನ್ನು ಪೂರೈಸುವ ಮೂಲಕ ಖಾತೆ ತೆರೆಯಬಹುದು. ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣ ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿದಾರರು, ಆರ್‌ಬಿಎ/ಸಿಬಿಡಿಗಳಿಗೆ ಅನ್ವಯಿಸುವ ತಮ್ಮ ಕೆಲವು ದಾಖಲಾತಿಗಳನ್ನು ಮತ್ತು ಡಿಕ್ಲರೇಶನ್‌ನ್ನು ಒದಗಿಸಬೇಕು ಹಾಗೂ ಅವನ/ಅವಳ/ಅವರ ಇತ್ತೀಚೆಗೆ ತೆಗೆದುಕೊಂಡಿರುವ ಎರಡು ಪಾಸ್‌ಪೋರ್ಟ್‌ ಆಳತೆಯ ಭಾವಚಿತ್ರಗಳನ್ನು ಕೂಡ ನೀಡಬೇಕು. ಅರ್ಜಿದಾರರು ಆನ್‌ಲೈನ್ ಮುಖಾಂತರ ಕೂಡ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಖಾತೆದಾರರ ಸಹಿಗಳು ಸ್ಪಷ್ಟ ಹಾಗೂ ಸ್ಪಷ್ಟವಾಗಿರಬೇಕು. ಸಹಿಗಳು ಕ್ಯಾಟಿಲರ್ ಆಕ್ಷರಗಳಲ್ಲಿ ಅಥವಾ ದಪ್ಪ ಆಕ್ಷರಗಳಲ್ಲಿ ಇರಬೇಕು. ಪ್ರತಿ ಖಾತೆಗೂ ಒಂದು ಮಿಷ್ಟ್ರಿ ಖಾತೆ ನಂಬರ್ ನೀಡಲಾಗುತ್ತದೆ. ಹೀಗೆ ನೀಡಲಾಗುವ ಖಾತೆ ನಂಬರ್‌ನ್ನು ಖಾತೆದಾರರು ಬ್ಯಾಂಕ್‌ನೊಂದಿಗೆ ವ್ಯವಹರಿಸುವಾಗ ಯಾವುದೇ ತಪ್ಪಿಲ್ಲದಂತೆ ನಮೂದಿಸುವುದು ಕಡ್ಡಾಯ. ಖಾತೆದಾರರು ತಮ್ಮ ಖಾತೆಗಳನ್ನು ನಿರ್ವಹಿಸುವಾಗ ಮತ್ತು ಬ್ಯಾಂಕ್‌ನೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡುವಾಗ, ತಾವು ಬ್ಯಾಂಕ್‌ಗೆ ನೀಡಿರುವ ನಿಮ್ಮ ಹಸ್ತಾಕ್ಷರದ ಮಾದರಿಯಂತೆಯೇ ಏಕರೂಪದ ಸಹಿ ಹಾಕುವ ಮೂಲಕ ಖಾತೆದಾರರು ತಮ್ಮ ಸ್ವ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವರೆಂದು ನಿರೀಕ್ಷಿಸಲಾಗುತ್ತದೆ.

ಪಾಸ್‌ಬುಕ್: ಖಾತೆದಾರರಿಗೆ ನೀಡಲಾಗುವ ಪಾಸ್‌ಬುಕ್ ಮತ್ತು ಚೆಕ್‌ಬುಕ್‌ಗಳನ್ನು ಕಡ್ಡಾಯವಾಗಿ ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ, ಖಾತೆದಾರರ ಹಣ ಪಾವತಿ ವಿಚಾರದಲ್ಲಿ ಯಾವುದೇ ನಷ್ಟ ಅಥವಾದೋಷ ಉಂಟಾದಾಗ, ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ. ವಿಶ್ವಾಸಾರ್ಥಿ ನಮೂನೆ ಸಲ್ಲಿಸುವ ಮೂಲಕ ಹಣ ಪಡೆಯಲು, ಕಡ್ಡಾಯವಾಗಿ ಪಾಸ್‌ಬುಕ್ ಹಾಜರುಪಡಿಸತಕ್ಕದ್ದು. ಪಾಸ್‌ಬುಕ್ ಇಲ್ಲದೆಯೇ ಚೆಕ್ ಮತ್ತು ಡೆಬಿಟ್‌ಕಾರ್ಡ್ ಬಳಸಿಕೊಂಡು ಹಣ ಪಡೆದುಕೊಳ್ಳಬಹುದು. ಪಾಸ್‌ಬುಕ್ ಇಲ್ಲದೆಯೇ ಹಣವನ್ನು ಜಮಾ ಮಾಡಬಹುದು. ಪಾಸ್‌ಬುಕ್‌ನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯ. ಪಾಸ್‌ಬುಕ್‌ನಲ್ಲಿ ವ್ಯವಹಾರ ನಮೂದಿಸಿದ ಬಳಿಕ, ತಕ್ಷಣವೇ ಖಾತೆದಾರರಿಗೆ ಅವರ ಪಾಸ್‌ಬುಕ್‌ನ್ನು ಹಿಂದಿರುಗಿಸಲಾಗುತ್ತದೆ. ಆಕಸ್ಮಾತ್, ಅಪ್‌ಡೇಟ್ ಮಾಡಲು ನೀಡಿದ್ದ ಪಾಸ್‌ಬುಕ್‌ನ್ನು ಖಾತೆದಾರರ ಒಂದು ವಾರದೊಳಗೆ ಮರಳಿ ಪಡೆದುಕೊಳ್ಳುವುದಿಲ್ಲ. ಅದನ್ನು ನೋಡಾಯಿತು ಅಂತಿ ಮೂಲಕವಾಗಿ ಅಥವಾ ಕೊರಿಯರ್ ಮುಖಾಂತರವಾಗಿ ಅವರ ವಿಳಾಸಕ್ಕೆ ಹಿಂದಿರುಗಿಸಲಾಗುತ್ತದೆ ಮತ್ತು ರವಾನೆಯ ವೆಚ್ಚವನ್ನು ಖಾತೆದಾರರೇ ಭರಿಸಬೇಕಾಗುತ್ತದೆ. ಖಾತೆದಾರರು ಕಡ್ಡಾಯವಾಗಿ ತಮ್ಮ ಪಾಸ್‌ಬುಕ್‌ನಲ್ಲಿ ನಮೂದಿಸಿರುವ ಎಲ್ಲಾ ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ಯಾವುದೇ ದೋಷ ಅಥವಾ ನೂನತೆ ಕಂಡುಬಂದರೆ, ತಕ್ಷಣ ಬ್ಯಾಂಕ್‌ನ ಗಮನಕ್ಕೆ ತರಬೇಕು. ಖಾತೆದಾರರು ತಮ್ಮ ಪಾಸ್‌ಬುಕ್‌ನ್ನು ಕಳೆದುಕೊಂಡಾಗ ಅಥವಾ ಅದು ಹಾನಿಗೊಂಡಾಗ, ಡಬ್ಬಿಕೆಟ್ ಪಾಸ್‌ಬುಕ್ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ಖಾತೆದಾರರು ಲಿಖಿತ ಮನವಿ ಸಲ್ಲಿಸಬೇಕಾಗುತ್ತದೆ ಮತ್ತು ಅಗತ್ಯ ವಿಚಾರಣೆಗಳ ಬಳಿಕ, ಔಪಚಾರಿಕತೆಗಳ ಪೂರ್ಣಗೊಂಡ ನಂತರ ನಿಗದಿತ ಶುಲ್ಕ ಪಾವತಿಸಿದಾಗ ಡಬ್ಬಿಕೆಟ್ ಪಾಸ್‌ಬುಕ್ ನೀಡಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾಗಿರುವ ಪ್ರಸ್ತುತ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮತ್ತು ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆದುಕೊಳ್ಳಬಹುದು.

ಚೆಕ್‌ಬುಕ್: ಖಾತೆ ತೆರೆಯಲು ಅಗತ್ಯವಿರುವ ಎಲ್ಲಾ ಔಪಚಾರಿಕತೆಗಳ ಪೂರ್ಣಗೊಂಡ ಬಳಿಕವಷ್ಟೆ ಬ್ಯಾಂಕ್‌ನಿಂದ ಮೊದಲ ಚೆಕ್‌ಬುಕ್ ನೀಡಲಾಗುತ್ತದೆ. ಅನ್ವಯಿಕ ಶುಲ್ಕಗಳನ್ನು ಪಡೆದುಕೊಳ್ಳುವ ಮೂಲಕ ಬ್ಯಾಂಕ್‌ನಿಂದ ಹೆಚ್ಚುವರಿ ಚೆಕ್‌ಬುಕ್ ನೀಡಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾಗಿರುವ ಪ್ರಸ್ತುತ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮತ್ತು ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆದುಕೊಳ್ಳಬಹುದು. ಅನ್ವಯಿಕ ಶುಲ್ಕಗಳನ್ನು ಪಡೆದುಕೊಳ್ಳುವ ಮೂಲಕ ಬ್ಯಾಂಕ್‌ನಿಂದ ಹೆಚ್ಚುವರಿ ಚೆಕ್‌ಬುಕ್ ನೀಡಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾಗಿರುವ ಪ್ರಸ್ತುತ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮತ್ತು ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆದುಕೊಳ್ಳಬಹುದು. ತಮಗೆ ನೀಡಲಾಗಿರುವ ಚೆಕ್‌ಬುಕ್‌ನಲ್ಲಿನ ಚೆಕ್‌ಗಳನ್ನು ಮಾತ್ರ ಬಳಸಿಕೊಳ್ಳತಕ್ಕದ್ದು. ಇಲ್ಲವಾದಲ್ಲಿ, ಯಾವುದೇ ಚೆಕ್‌ಗೆ ಪಾವತಿ ನೀಡುವಿಕೆಯನ್ನು ತಿರಸ್ಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿರುತ್ತದೆ. ಸಾಮಾನ್ಯವಾಗಿ, ಬ್ಯಾಂಕ್‌ನಿಂದ ಒಂದೇ ಬಾರಿಗೆ ಅಥವಾ ಮೊದಲು ನೀಡಲಾಗಿದ್ದ ಚೆಕ್‌ಬುಕ್‌ನಲ್ಲಿನ ಎಲ್ಲಾ ಚೆಕ್‌ಗಳು ಬಳಕೆ ಆಗುವುದಕ್ಕಿಂತ ಮುನ್ನ ಅಥವಾ ಎಲ್ಲಾ ಚೆಕ್‌ಗಳು ಖಾಲಿಯಾಗುವ ಹಂತಕ್ಕೆ ಬರುವುದಕ್ಕಿಂತ ಮೊದಲು, ಒಂದಕ್ಕಿಂತ ಹೆಚ್ಚು ಚೆಕ್‌ಬುಕ್‌ಗಳನ್ನು ನೀಡಲಾಗುವುದಿಲ್ಲ. ಚೆಕ್‌ಗಳಲ್ಲಿ ಸ್ಪಷ್ಟವಾಗಿ ಬರೆಯತಕ್ಕದ್ದು, ತಾವು ಹೊರಡಿಸುವ ಅಥವಾ ಕಳೆದುಕೊಂಡಿರುವ ಚೆಕ್‌ಗೆ ಪಾವತಿಸುವುದನ್ನು ತಡೆಯಲು, ಬ್ಯಾಂಕ್‌ಗೆ ನಿಗದಿತ ಶುಲ್ಕ ಪಾವತಿಸುವ ಮೂಲಕ ಸ್ಟಾಪ್ ಪೇಮೆಂಟ್ ಸೌಲಭ್ಯ ಪಡೆದುಕೊಳ್ಳಬಹುದು. ಇದಕ್ಕೆ ನಿಗದಿಪಡಿಸಲಾಗಿರುವ ಪ್ರಸ್ತುತ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮತ್ತು ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆದುಕೊಳ್ಳಬಹುದು.

ಸಾಮಾನ್ಯ: ಉಳಿತಾಯ ಬ್ಯಾಂಕ್‌ಖಾತೆ ಸೌಲಭ್ಯವು ಉಳಿತಾಯದ ಉದ್ದೇಶಕ್ಕೆ ಮೀಸಲಾಗಿದ್ದು, ಇದನ್ನು ಬಾಲ್ಯ ಖಾತೆಯ ರೀತಿಯಲ್ಲಿ ಬಳಸಿಕೊಳ್ಳಬಾರದು. ಖಾತೆದಾರರು ಅವನ/ಅವಳ ಖಾತೆಯನ್ನು ಅನುಮತಿ ಇಲ್ಲದಿರುವ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ, ಎಂಬ ವಿಶ್ವಾಸಾರ್ಥಿ ಕಾರಣಗಳು ಕಂಡುಬಂದಾಗ ಅಂತಹ ಖಾತೆಯನ್ನು ಬ್ಯಾಂಕ್‌ನಿಂದ ಸ್ಥಗಿತಗೊಳಿಸಬಹುದಾಗಿರುತ್ತದೆ.

“ಯಾವುದೇ ವ್ಯವಹಾರಕ್ಕೆ ಪ್ರತಿಯಾಗಿ ರವಾನೆಗೊಳ್ಳುವ ಎಸ್‌ಎಎಸ್‌ಎಲ್ ಅಲೆಕ್ಟ್ರಾನಿಕ್ ಬ್ಯಾಂಕ್‌ನ ಅಧಿಕೃತ ಸಂದೇಶಗಳಾಗಿರುತ್ತವೆ ಮತ್ತು ಈ ಸಂದೇಶಗಳಿಗೆ ಸಾಲಗಾರರು ಬದ್ಧರಾಗಿರುತ್ತವೆ.”

ಡೆಮಾಟಿಕ್‌ಗಳು: ಒಂದು ತಿಂಗಳಲ್ಲಿ ಕೇವಲ ಮೂರು ಡೆಮಾಟಿಕ್ ವ್ಯವಹಾರಗಳಿಗೆ ಮಾತ್ರ ಉಚಿತ ಅವಕಾಶವಿರುತ್ತದೆ. ಇತರ ಕಾಪಿಗಳಲ್ಲಿನ ನಗದು ಜಮಾವಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ರೂ.10/- ಕ್ಕಿಂತ ಕಡಿಮೆ ಮೊತ್ತದ ನಗದು ಜಮಾ ಸ್ವೀಕರಿಸಲಾಗುವುದು. ಖಾತೆದಾರರ ಹೆಸರಿಗೆ ಹೊರಡಿಸಲಾಗಿರುವ ಚೆಕ್‌ಗಳು, ಡ್ರಾಫ್ಟ್‌ಗಳು ಅಥವಾ ಇನ್ನಿತರ ವ್ಯವಹಾರಗಳನ್ನು ಮಾತ್ರ ಖಾತೆಗೆ ಕ್ರೆಡಿಟ್ ಮಾಡಲು ಸ್ವೀಕರಿಸಲಾಗುತ್ತದೆ. ಖಾತೆದಾರರ ಪರವಾಗಿ ಮೂರನೇ ಪಕ್ಷಿಗಾರರು ಹೊರಡಿಸಿರುವ ವ್ಯವಹಾರಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾಮಾನ್ಯವಾಗಿ, ಹೀಗೆ ಸ್ವೀಕರಿಸಲಾಗುವ ವ್ಯವಹಾರಗಳು ಸಂಪೂರ್ಣ ಆಗುವವರೆಗೂ, ಅವುಗಳನ್ನು ವಿಶ್ವಾಸಾರ್ಥಿ ಮಾಡುವ ಅವಕಾಶವಿರುವುದಿಲ್ಲ. ತಪ್ಪುಕರವಾಗಿ ನಿರ್ವಹಿಸಲ್ಪಟ್ಟಿರುವ ಖಾತೆಗಳಿಗೆ, ಕಾಲ ಕಾಲಕ್ಕೆ ನಿಗದಿಪಡಿಸಲಾಗುವ ಮೊತ್ತದವರೆಗೆ ಹೊರಪ್ರದೇಶದ ಅಥವಾ ಸ್ಥಳೀಯ ವ್ಯವಹಾರಗಳನ್ನು ತಕ್ಷಣವೇ ಕ್ರೆಡಿಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಲ್ಪಿತ ಮತ್ತು ಔಟ್‌ಆಫ್ ಪಾಸ್‌ಬುಕ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾಗಿರುವ ಪ್ರಸ್ತುತ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮತ್ತು ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಲ್ಲಿ ಕೂಡ ಪಡೆದುಕೊಳ್ಳಬಹುದು. ಪಾವತಿಗೊಳ್ಳದ ಮರಳಿ ಬರುವ ವ್ಯವಹಾರಗಳಿಗೆ ಅನುಕ್ರಮವಾಗಿ ಒವರ್‌ಡ್ರಾಫ್ಟ್ ಬಡ್ಡಿ ಶುಲ್ಕ ವಿಧಿಸಲಾಗುತ್ತದೆ.

ವಿಶ್ವಾಸಾರ್ಥಿ: ಖಾತೆದಾರರು ಬ್ಯಾಂಕ್‌ನ ನಿರ್ದಿಷ್ಟ ವಿಶ್ವಾಸಾರ್ಥಿ ನಮೂನೆ ಬಳಸಿಕೊಂಡು ಅವನ/ಅವಳ ಸಾಮಾನ್ಯ ಉಳಿತಾಯ ಬ್ಯಾಂಕ್‌ಖಾತೆಯಿಂದ ವೈಯಕ್ತಿಕವಾಗಿ ಹಣ ವಿಶ್ವಾಸಾರ್ಥಿ ಮಾಡಿಕೊಳ್ಳಬಹುದು. ಹೀಗೆ ಸಲ್ಲಿಸುವ ವಿಶ್ವಾಸಾರ್ಥಿ ನಮೂನೆಯ ಜೊತೆಗೆ ಪಾಸ್‌ಬುಕ್ ಅಥವಾ ಯಾವುದಾದರೂ ಒಂದು ಒಮ್ಮಡಿ ಹಾಜರುಪಡಿಸುವುದು ಕಡ್ಡಾಯ. ಸದರಿ ವಿಶ್ವಾಸಾರ್ಥಿ ನಮೂನೆಯನ್ನು ಹಣವನ್ನು ಪಡೆಯಲು ಮಾತ್ರ ಖಾತೆದಾರರು ಬಳಸಿಕೊಳ್ಳಬಹುದಾಗಿರುತ್ತದೆ. ಎಟಿಎಂ-ಕಂ-ಡೆಬಿಟ್‌ಕಾರ್ಡ್ ಬಳಸಿಕೊಂಡು ಕೂಡ ಎಟಿಎಂ ಕೇಂದ್ರಗಳಿಂದ ಹಣ ವಿಶ್ವಾಸಾರ್ಥಿ ಮಾಡಿಕೊಳ್ಳಬಹುದು. ಖಾತೆದಾರರು ರೂ.50/- ಕ್ಕಿಂತ ಕಡಿಮೆ ಮೊತ್ತವನ್ನು ವಿಶ್ವಾಸಾರ್ಥಿ ಮಾಡಲು ಸಾಧ್ಯವಿರುವುದಿಲ್ಲ. ಎಲ್ಲಾ ವಿಶ್ವಾಸಾರ್ಥಿಗಳು ಕಡ್ಡಾಯವಾಗಿ ಸಮ ಸಂಖ್ಯಾ ರೂಪಾಯಿಗಳ ಮೊತ್ತದಲ್ಲಿ ಮಾತ್ರ ಇರತಕ್ಕದ್ದು. ಮೂರನೇ ವ್ಯಕ್ತಿಗಳು ವಿಶ್ವಾಸಾರ್ಥಿ ನಮೂನೆ ಮೂಲಕ ಹಣ ಪಡೆದುಕೊಳ್ಳಲು ಅವಕಾಶವಿರುವುದಿಲ್ಲ. ಒಬ್ಬ ಖಾತೆದಾರರು ತಾವು ಖಾತೆಯಲ್ಲಿನ ಖಾತೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲದಿರುವ ಸಂದರ್ಭದಲ್ಲಿ, ಕಡ್ಡಾಯವಾಗಿ ತಮ್ಮ ಅಧಿಕೃತ ಪ್ರತಿನಿಧಿಯ ಮೂಲಕ ನಿರ್ದಿಷ್ಟ ನಮೂನೆಯ ಸಮ್ಮತಿ ಪತ್ರ ಹಾಗೂ ಪಾಸ್‌ಬುಕ್‌ಗಳನ್ನು ಬ್ಯಾಂಕ್‌ಗೆ ಹಾಜರುಪಡಿಸಿ ಹಣ ಪಡೆದುಕೊಳ್ಳಬಹುದಾಗಿರುತ್ತದೆ. ಪ್ರತಿ ಚೆಕ್ ನಮೂನಾಂತರ ಪಡೆದುಕೊಳ್ಳುವ ಕನಿಷ್ಠ ಹಣದ ಮೊತ್ತ ರೂ.50/- ಆಗುತ್ತದೆ. ಒಂದು ಖಾತೆಯಿಂದ ಕನಿಷ್ಠ ಎಷ್ಟು ಬಾರಿ ಉಚಿತವಾಗಿ ಹಣ ಪಡೆದುಕೊಳ್ಳಬಹುದು ಎಂಬುದು, ಆಯಾ ಖಾತೆಯಲ್ಲಿನ ಸರಾಸರಿ ಮಾಸಿಕ ಬ್ಯಾಲ್ಯಾನ್‌ಅಥವಾ ಕಾಲ ಕಾಲಕ್ಕೆ ಬ್ಯಾಂಕ್‌ನಿಂದ ನಿರ್ಧರಿಸಲಾಗುವ ನಿರ್ಧಾರವನ್ನು ಅವಲಂಬಿಸಿರುತ್ತದೆ. ಈ ಮಿತಿಯನ್ನು ದಾಟಿದ ಹಣ ಪಡೆದುಕೊಳ್ಳುವ ಸಂಖ್ಯೆಗಳಿಗೆ ವಿಧಿಸಲಾಗುವ ನಿರ್ದಿಷ್ಟ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಿಂದ ಕೂಡ ಪಡೆದುಕೊಳ್ಳಬಹುದು. ಖಾತೆದಾರರು ರೋಗಗ್ರಸ್ತರಾಗಿದ್ದು, ವಯೋವೃದ್ಧರಾಗಿದ್ದು ಅಥವಾ ಬ್ಯಾಂಕ್‌ಗೆ ಹಾಜರಾಗಲು ಅಸಮರ್ಥರಾಗಿದ್ದು ಮತ್ತು/ಅಥವಾ ತಮ್ಮ ಸಹಿ ಅಥವಾ ಹೆಚ್ಚಿನ ಗುರುತುಕೂಡ ಹಾಕಲು ಅಶಕ್ತರಾಗಿದ್ದು ಬ್ಯಾಂಕ್‌ಗೆ ತೆರಳಿ ನಗದು ಪಡೆದುಕೊಳ್ಳಲು ಸಾಧ್ಯವಾಗಿದ್ದಿದ್ದಲ್ಲಿ, ನಿಗದಿತ ಔಪಚಾರಿಕತೆಗಳನ್ನು ಪೂರೈಸಿ ಹಣ ಹಂಚಿದುಕೊಳ್ಳಬಹುದು.

ಒವರ್‌ಡ್ರಾಫ್ಟ್‌ಗಳು: ವಿಶೇಷ ಸಂದರ್ಭಗಳ ಅಡಿಯಲ್ಲಿ ಪೂರ್ಣ ವ್ಯವಸ್ಥೆಗೊಂಡಿದ್ದರೆ ಮಾತ್ರ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಒವರ್‌ಡ್ರಾಫ್ಟ್‌ಗಳ ಅವಕಾಶ ನೀಡಲಾಗುತ್ತದೆ. ಸಾಕಷ್ಟು ಹಣಇಲ್ಲದಿರುವ ಕಾರಣದಿಂದಾಗಿ ಚೆಕ್ ಪಾವತಿಗೊಳ್ಳದೆ ಹಿಂದಿರುಗಿದ ಪ್ರತಿಬಾರಿಯೂ ಕೂಡ ಶುಲ್ಕ ವಿಧಿಸಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾದ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಿಂದ ಕೂಡ ಪಡೆದುಕೊಳ್ಳಬಹುದು.

ನಿಷ್ಕ್ರಿಯ ಖಾತೆಗಳು: ತಮ್ಮ ಖಾತೆಗಳನ್ನು ನಿಯಮಿತವಾಗಿ ನಿರ್ವಹಿಸುತ್ತಿರಬೇಕು ಎಂದು ಖಾತೆದಾರರಿಗೆ ಸಲಹೆ ನೀಡಲಾಗುತ್ತದೆ. ಖಾತೆಯಲ್ಲಿ, ಹಿಂದಿನ ವ್ಯವಹಾರ ದಿನಾಂಕದಿಂದ 24 ತಿಂಗಳ ಕಾಲ ಎಂಬ ನಿರ್ದಿಷ್ಟ ಅವಧಿಯವರೆಗೆ ಯಾವುದೇ ವ್ಯವಹಾರ ನಡೆದಿದ್ದಿದ್ದಲ್ಲಿ, ಅಂತಹ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ವರ್ಗೀಕರಿಸಲಾಗುತ್ತದೆ. ಇದಕ್ಕೆ ನಿಗದಿಪಡಿಸಲಾದ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಿಂದ ಕೂಡ ಪಡೆದುಕೊಳ್ಳಬಹುದು.

ಸ್ಪಾಂಡಿಂಗ್‌ಇನ್‌ಸ್ಟ್ರಕ್ಷನ್: ಖಾತೆದಾರರು ನಿಯಮಿತ ಅವಧಿಯಲ್ಲಿ ವಿಮಾ ಕಂಪು, ಸದಸ್ಯತ್ವ ಶುಲ್ಕ ಇತ್ಯಾದಿಗಳನ್ನು ಅವನ/ಅವಳ ಖಾತೆಯಿಂದ ಕಡಿತಗೊಳಿಸುವಿಕೆಗೆ ಮನವಿ ಸಲ್ಲಿಸುವ ಜೊತೆಗೆ ಸೇವಾ ಶುಲ್ಕ ಪಾವತಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪ್ರಸ್ತುತ ಸ್ಪಾಂಡಿಂಗ್‌ಇನ್‌ಸ್ಟ್ರಕ್ಷನ್ ಸೇವೆಗೆ ನಿಗದಿಪಡಿಸಲಾದ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಿಂದ ಕೂಡ ಪಡೆದುಕೊಳ್ಳಬಹುದು.

ಬಡ್ಡಿ ಪಾವತಿ: ಕಾಲ ಕಾಲಕ್ಕೆ ಆರ್‌ಬಿಎ ಮಾರ್ಗಸೂಚಿಗಳ ಪ್ರಕಾರ ನೀಡಲಾಗುತ್ತದೆ. ದೈನಂದಿನ ಉತ್ಪನ್ನಗಳ ಆಧಾರದಲ್ಲಿ ಬಡ್ಡಿ ಲೆಕ್ಕಾಚಾರ ಹಾಕಲಾಗುತ್ತದೆ. ತ್ರೈಮಾಸಿಕ ಅವಧಿಗಳಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ರೂ. 1/- ಅಥವಾ ಅದಕ್ಕಿಂತ ಹೆಚ್ಚಿಗೆ ಬಡ್ಡಿ ಆಕರಣೆಯಾಗಿದ್ದಲ್ಲಿ ಮಾತ್ರ ಜಮಾ ಮಾಡಲಾಗುತ್ತದೆ. ಐವತ್ತು ಪ್ರತಿ ಮತ್ತು ಅದಕ್ಕಿಂತ ಹೆಚ್ಚಿನ ದಿನಾಂಕದಲ್ಲಿ, ಅದನ್ನು ಮುಂದಿನ ರೂಪಾಯಿಗೆ ರೌಂಡ್‌ಆಫ್ ಮಾಡಲಾಗುತ್ತದೆ ಮತ್ತು ಕಡಿಮೆ ಆಗಿದ್ದಲ್ಲಿ ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಯಾವುದೇ ಜಾರಿ ಪ್ರಾಧಿಕಾರಗಳಿಂದ ಖಾತೆಗಳನ್ನು ಸೀಜ್ ಮಾಡಲಾದರೆ, “ಬ್ಯಾಂಕ್‌ನಿಂದ ನಿಯಮಿತ” ಆಧಾರದಲ್ಲಿ ಅಂತಹ ಖಾತೆಗೆ ಅನ್ವಯಿಕ ಬಡ್ಡಿ ಜಮಾ ಮಾಡುವುದು ಮುಂದುವರೆಯುತ್ತದೆ”.

ಖಾತೆಯ ವರ್ಗಾವಣೆ ಮತ್ತು ಸ್ಥಳಾಂತರ: ಖಾತೆದಾರರು ಮನವಿ ಸಲ್ಲಿಸುವ ಮೂಲಕ ಬ್ಯಾಂಕ್‌ನ ಕಾಪಿಗಳ ಮಧ್ಯೆ ತಮ್ಮ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಖಾತೆಯನ್ನು ಸ್ಥಳಾಂತರಿಸಬೇಕೆಂಬ ಮನವಿಯಲ್ಲಿ, ಕಡ್ಡಾಯವಾಗಿ ಕಾರಣವನ್ನು ನಮೂದಿಸತಕ್ಕದ್ದು. ಇಂತಹ ಮನವಿಯ ಜೊತೆಗೆ ಪಾಸ್‌ಬುಕ್ ಸಲ್ಲಿಸುವುದು. ಜಂಟಿ ಖಾತೆಯನ್ನು ಎಲ್ಲಾ ಜಂಟಿ ಸಹಿದಾರರ ಮನವಿಯ ಮೂಲಕ ಮಾತ್ರ ಸ್ಥಳಾಂತರಿಸಬಹುದು. ಖಾತೆಗಳನ್ನು ತೆರೆದ ದಿನಾಂಕದಿಂದ 14 ದಿನಗಳ ಬಳಿಕ ಒಂದು ವರ್ಷದೊಳಗೆ ಸ್ಥಳಾಂತರಿಸಬೇಕಿದ್ದಲ್ಲಿ ನಿರ್ದಿಷ್ಟ ಸೇವಾ ಶುಲ್ಕ ವಿಧಿಸಲಾಗುತ್ತದೆ. ಪ್ರಸ್ತುತ ಇದಕ್ಕೆ ನಿಗದಿಪಡಿಸಲಾದ ನಿರ್ದಿಷ್ಟ ಶುಲ್ಕಗಳ ವಿವರವು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕಾಪಿಗಳಿಂದ ಕೂಡ ಪಡೆದುಕೊಳ್ಳಬಹುದು. ಆನ್‌ಲೈನ್ ಮೂಲಕ ಕೂಡ ಖಾತೆಗಳ ವರ್ಗಾವಣೆ ಮಾಡಿಕೊಳ್ಳಬಹುದು.

ಆರ್ಟಿ ಖಾತೆಗಳು: ನಿಯಮಿತವಾಗಿ ಕಂತುಗಳನ್ನು ಪಾವತಿಸದಿದ್ದರೂ ಖಾತೆಯನ್ನು ಪಕ್ಕಾ ಅವಧಿಯವರೆಗೆ ನಿರ್ವಹಿಸಿದ್ದಲ್ಲಿ, ಅಂತಹ ಖಾತೆಯನ್ನು ಅನಿಯಮಿತ ಆರ್ಟಿ ಖಾತೆ ಎನ್ನಲಾಗುತ್ತದೆ. ಇಂತಹ ಆರ್ಟಿ ಖಾತೆಗಳನ್ನು ವಿಳಂಬಿತ ಕಂತುಗಳನ್ನು ದಂಡ ಶುಲ್ಕಗಳ ಸಮೇತ ಮರುಪಾವತಿಸಿ ಪುನಃ ನಿಯಮಿತ ಮಾಡಿಕೊಳ್ಳಬಹುದು. ಆದಾಗ್ಯೂ, ಒಪ್ಪಿದಂತೆ ದರದ ಸಂಯುಕ್ತ ಬಡ್ಡಿದರ ಆಕರಣೆಗೆ ಅರ್ಹತೆ ಪಡೆಯಲು, ವಿಳಂಬಿತ ಕಂತುಗಳ ಸಂಖ್ಯೆ ಸಾಲುಕುಂತ ಹೆಚ್ಚು ಆಗಿರತಕ್ಕದ್ದು. ಒಂದು ವೇಳೆ ಸಾಕಷ್ಟು ಕಂತುಗಳನ್ನು ಪಾವತಿಸುವಲ್ಲಿ ವಿಳಂಬವಾಗಿದ್ದರೆ, ಅಂತಹ ಆರ್ಟಿ ಖಾತೆಗೆ ಮಾಸಿಕ ಉತ್ಪನ್ನ ಆಧಾರದ ಮೇರೆಗೆ ಸಾಮಾನ್ಯ ಬಡ್ಡಿ ಮರುಪಾವತಿಸಲಾಗುತ್ತದೆ.

ನಿಯಮಗಳ ಬದಲಾವಣೆ: ಸದರಿ ನಿಯಮಗಳಲ್ಲಿನ ಯಾವುದೇ ನಿಯಮವನ್ನು ಮತ್ತು ಸೇವಾ ಶುಲ್ಕಗಳನ್ನು ಬದಲಾಯಿಸುವ, ಅಳಿಸುವ ಅಥವಾ ಸೇರ್ಪಡೆ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿರುತ್ತದೆ ಮತ್ತು ಈ ಕುರಿತಾಗಿ ಬ್ಯಾಂಕ್‌ನ ವೆಬ್‌ಸೈಟ್ ಮತ್ತು/ಅಥವಾ ಕಾಪಿಯ ಸೂಚನಾ ಫಲಕದಲ್ಲಿ ಗ್ರಾಹಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ.

ವಿನಾಶದಿಖಾತೆಯ ವೈಶಿಷ್ಟ್ಯಗಳು: 1) ಬ್ಯಾಂಕ್ ಕಾಪಿ ಹಾಗೂ ಎಟಿಎಂ/ಸಿಬಿಡಿಗಳಲ್ಲಿ ಕೂಡ ನಗದುಜಮಾ ಮಾಡಬಹುದು. 2) ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಮೊಬಲಗನ್ನು ಯಾವುದೇ ವಿದ್ಯುನ್ಮಾನ ವಿಧಾನ ಮೂಲಕ ಅಥವಾ ಚೆಕ್ ಡೆಮಾಟಿಕ್/ಲೆಟ್ಟರ್ ವಿಧಾನದ ಮೂಲಕ ಪಡೆದುಕೊಳ್ಳಬಹುದು/ಜಮಾ ಮಾಡಬಹುದು. 3) ಒಂದು ತಿಂಗಳಲ್ಲಿ ಎಷ್ಟು ಬಾರಿಯಾದರೂ ಸರಿ, ಯಾವುದೇ ಮೊತ್ತದ ಮಿತಿ ಇರುವುದಿಲ್ಲ. 4) ಎಟಿಎಂ ವಿಶ್ವಾಸಾರ್ಥಿ ಸೆರೆದಂತೆ, ಕನಿಷ್ಠ 4 ವಿಶ್ವಾಸಾರ್ಥಿಗಳು. 5) ಎಟಿಎಂ-ಕಂ-ಡೆಬಿಟ್‌ಕಾರ್ಡ್.